



ಗೊಂದಲದ ಗೂಡಾದ ಮನಸ್ಸಿತಿಯಲ್ಲಿ ಹಾಗೆ ಕಾಲೇಳಿಯುತ್ತಾ ಅದೆತ್ತಲೋ ಗೊತ್ತುಗುರಿಯಿಲ್ಲದೆ ಸಾಗಿದ್ದ.

ಇತ್ತು ಸ್ವಲ್ಪ ಸಮಯದ ನಂತರ ಏದು ಕುಳಿತ್ತ
ಹಾಕುವ ಸ್ತುಲ್ಯ ಲೂ ನೋಡಿ ಸ್ವಗತವೆಂಬತೆ,
‘ವೇರು ದಿಡು ಯು ಗೋ ಅಮೃತ್ಯು ಲವರು
ಬಾಯ್... ನ್ನೊ ದಿಲ್ಲೊ ವಿಶ್ವ ದಿ ಬಗ್ಗೆ ಇನ್ನೊ
ಯುವರು ಹೆಡ್ಡೊ’.

గేటిన హోరిగి తన్న కారల్లి కుళతు అమ్ము
శెలటింగ్ ముగిసి హోరబరువుడైన్
కాయుత్తి ద్వ జయంత్. సరిసుమారు హేద్దాన
సమయుట్టే అమ్ము హోరుచు జయంతన
కారల్లి బందు కుళితణు. తనగాగి బెళ్గినింద
కాదు కులిత్తడ జయంతన్ను కండు మనస్సు
అర్దవాిత్త.

‘జయంత్ ఎష్ట హోత్తు కాయిసి బిట్టే
నిమున్న, దయవింపు కెముసి’.

‘ప్రవాసగిల్ల బిడు అముట్.. నాను
ముందాగి హేళదే తానే బందిద్దు’.

‘ଜ୍ଞାନରୁ ଅଳ୍ପୀ ଏଲ୍ଲୋ ଲାହିଁ ମାତ୍ର ମୁକ୍ତି
କାଗିରେ ବିଦ୍ୟାରୁ କାରୁ ଚଲିମୁକ୍ତିଦ୍ୱାରୀ
‘ଅମ୍ବୁ ନାହିଁ ମଦୁବେଳାଦ ମେଲେ ମୁମଦେ
ହେବି?’

‘ಹೀಗೆ ಖುಷಿಯಾಗಿ...’

‘ಅದಲ್ಲ, ಹೀಗೆ ನಿನ್ನ ತೃಪ್ತಿಗೆ ಕೆರಿಯರು ಮುಂದುವರೆಯುತ್ತಾ...?’

‘ಯಾಕೆ ಅದರಿಂದ ಪನಾದರೂ ಸಮಸ್ಯೆನಾ...?’

‘ఎస్టేట్స్’, ఫ్యాక్టరీ వ్యవహారద నిపాటహస...
జొలెగే నమ్మ కుటుంబ దొడ్డెదాగబయము,
ఇవెల్ల ఇరువాగ నిన్న ఆక్షింగ్ హవ్వాసక్కెల్ల
పరదే ఏళీయువుదు సరి అంత అనిసుపుద్దుల్ల
నిన్న?’

‘ಇಲ್ಲ ಜಯಿತ್ತೆ... ನೀವು ಮನಸ್ಸು ಬಿಚ್ಚಿ
ಮಾತಾಡಿಲ್ಲ’.

‘ಹೌದು ಅಮ್ಮುತ್ತಾನಾವು ಮದ್ದುಮ ವರ್ಗದ ಮಾಲ್ಯಗಳನ್ನು ಮೈಗೂಡಿಕೊಂಡು ಬೆಳೆದವರು, ಸಂಪ್ರದಾಯಸ್ಥರು. ಆ ಪ್ರದರ್ಶನ ಪ್ರಪಂಚದ ರೀತಿ ನೀತಿಗಳಿಗೆ ಒಗ್ಗೊಳ್ಳುವುದು ಕಷ್ಟವಾಗಿಹುದು’.

‘జయంత్, ఇవత్తు నీను బేరేయదే భాషేయల్లి మాతనాడ్చిద్దీయా... నిన్నన్న కొరేయుక్కిరువ ఆ మళు యావుదు?’

‘ಅಮ್ಮೆ ನಿನಗೂ ಗೊತ್ತಿದ್ದು... ನಿಮ್ಮ ಫೀಲ್ಡಲ್ಲಿ
ಬರಿ ಹೇಣುಬಾಕರು ತಂಗಿಕೋಂದಿದ್ದಾರೆ ಅಂತ.
ನಾವ್ಯಾಕೆ ಸರ್ಜವಾದ, ಜಾಗ ಜಂಡಾಟವಿಲ್ಲದ,
ಅತಂಕ ಅನುಮಾನಗಳಿಲ್ಲದ ಸಂಸಾರ
ನಡೆಸಬಾರದ್ದು?’

‘జయంతా’, నేను కేళోదు ఒందు
మచ్చక్కె సత్త.. బేరే భీల్డుగాగి మోలింగిదారె
నమ్మ భీల్డుక్కి లంపుటన జాగ్రినే. నన్న ఈ
ధారావాహియ ద్వేర్కోరా దినేలొ కొడ అదే
సాలిగే సేరుత్వాన్ అంతారే. కాగంత నావు
షింహలోగేందుక్కె ఆగుతూ? ఎల్లియతనక
నావు దృఢపాగి ఇరుత్తోహా అల్లియతనక

నమగే యారూ పన్నా మాడలాగువదిల్లు
విల్లాస్ కళ్ళదుకోల్ళబేడ జయింతా..
నమ్మ స్నేతికతేయ నేలేగట్టు ఎందిగు
దుఖలవాగువదిల్లు'.

‘ಅಮ್ಮೆ, ನನಗೆ ಗೊತ್ತು... ಈ ಅಭಿನಯ ಕಲೆ ನಿನ್ನ ವಾರ್ಮೋಹ ಮತ್ತು ಹಪ್ಪಣಿ ಎಂದು. ಬಿಡುವಾದಾಗ ಇದೆಲ್ಲದರ ಬದಲಾವಣೆ, ನಿರೂಪಣೆ, ಬರವಣಿಗೆ ಇದರಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ?’

‘ಇಲ್ಲ ಜಯಿತಾ’, ನನಗೆ ನನ್ನ ಮೇಲೆ ಪೂರ್ತಿ
ವಿಶ್ವಾಸವಿದೆ. ನಾವು ಎಂದಿಗೂ ಭಯ, ಭಿತ್ತಿ
ಆತಂಕ, ಅನಿಶ್ಚಯಗಳಲ್ಲಿ ಬದುಕಬಾರದ
ಎಂಬುದು ನನ್ನ ತಂದೆಯಿಂದ ಕಿರಿತ ಜೀವನ ತತ್ವ
ನಾನು ರಕ್ಷಣಾತ್ಮಕವಾಗಿ ಬದುಕಲಾರೆ. ಈ ಕಾಂಟ
ಲೀವ್ ಅಗ್ನಿನ್ನು ಮೈ ಜೀವನ್’.

‘ననగే నన్నల్ని నంబికి, విత్తాన్వది
 ఎందు మౌసాళ్ కొలదల్లి ఏయియువుదు
 ఎప్పు జాణతన? దరయివుట్ట హేళ్లు
 అదే ఫీల్డల్లిరువ నడిరు, నిదేశకిరు
 తంక్రెజ్జరు ఏక తమ్మి మనేయ హేణ్ణుమక్కలన్న
 అల్లిగ్ తరలు హింజరియుత్తారే అంత
 ఆ ఫీల్డల్లిరువ ఎప్పు జనర సంశార
 సుగమవాగి నడెదుకోండు హేళ్లు ఇద
 అంత. ఎరడనే మదువే, మారనే మదువే
 విశ్శేధన, ఒడకలు కుటుంబ, సిగలర
 హేరెటింగ్, అన్న వేడ్ మదస్స, లిపింగ
 ఇన్ రిలేషన్స్ట్రైప్... ఇదే అల్లవే, అల్ల
 ప్రాతిక్ తుంబియోదు. నేరవాగి నడేయువ
 సంశారగళు బెర్లిణికెయిపు...’

‘జయం నేను నీను యోహచేగిశ్శు
విచారగళన్న నన్న మేలే హేరుత్తిద్దియు
అదు న్నా యవల్ల, ఇవత్తు పేచరట్లు
చెధ్విచి, యారు సురక్షితవాగిల్ల. పూతితి
బట్టే తొట్టివరు, తుండు బట్టే తొట్టివరు
హసుళిగళు, ముదుళియరు, అష్టే యాకే
హుంగరు కూడ తల్లూభారక్కె ఒళగాఇద్దారు
అంత, హాగాదరే యారూ హోరగే బరువుదే
బేడవా? నీను తక్క ననగే ఒట్టిగే ఇల్ల’.

‘ಅಮ್ಮೆ ನಾನು ವಿಕ್ತ ಮನಸ್ಸುಗೇ ಮತ್ತೆ ಕೃತ್ಯಾಗಳ ಬಗ್ಗೆ ಮಾತಾಪಾತ್ರಿಲ್ಲ. ನಾನು ಹೇಳುವ ಈ ಲಂಪಡೆಲ್ಲ ಎಲ್ಲಾ ಹೆಂಗಸರನ್ನ ಒಂದು ಅವಕಾಶವನ್ನಾಗಿ ಸೇರುವ ತಿರುಣಿತ ಮನಸ್ಸನವರು, ವಕ್ತುದ್ವಿಷಿಯವರು. ತಮ್ಮ ಕೈಳಿನವರ ಭವಿಷ್ಯದ ಮೇಲೆ ಹಿಡಿತ ಹೋಂದಿರುವವರು... ನೇಡ ಮಾನದಂಡಗಳನ್ನು ಬದಿಗಿಟ್ಟು, ಆ ಸ್ಥಾನವನ್ನು ಮತ್ತು ಅಧಿಕಾರವನ್ನು ಜಲಾಯಿಸಿ ಅಡಕೆ ಬೆಳೆ ಕೇಳುವವರು...

ನನ್ನ ನಿರ್ಲೋ ಹೆಚ್ಚೇನೂ ಇಲ್ಲ, ಒಂದು ಸರಳ ಸುಂದರ, ಪರಿಪೂರ್ವಿಕ ಕುಟುಂಬ... ಅದಕ್ಕೆ ಧಕ್ಕೆ ತರಬಹುದಾದ ಅನಗತ್ಯವಾದ ಕುತ್ತುಗಳಿಂದ ದೂರ ಉಳಿಯುವ ದೂರ ದೃಷ್ಟಿಯವ್ಯವ್ಹಾರ ದಯವಿಟ್ಟು ನನ್ನ ಅಭಿ ಮಾಡಿಕೊಂಡು.

‘ಜಯಂತ್ಯಾ’, ನನಗೆ ನನ್ನ ಸ್ವಾತಂತ್ರ್ಯ ತುಂಬಾ

ମୁଣ୍ଡି. ନିନ୍ଦାନ୍ତୁ ଯାହୁଦୀଙେ ଅଭ୍ୟାସକ୍ରିୟା
ଅପନଂଚିବେ, ଆତ୍ମବିଶ୍ଵାସଦ କୋରତେ କାଢୁଣ୍ଡିଦେ.
ଆତ୍ମବଲ୍ଲେଖନ ମାଧ୍ୟକୀୟ. କଥା ପଦ୍ଧତିକୁ
କାରନ୍ତୁ ନିର୍ମିତ.

‘గెట్ వెల్ సూన్...’

ନିଲ୍ଲିଶିଦ କାରିଂଦ କେଳିଗିଛି ଅମ୍ବୁ ହିଂଦୁକୁ
ତିରୁଗିଯିଲୁ ନୋଇଦେ ହୋରପୁଣିବିଟ୍ଟିଦୁଇଲୁ.
ଇହାଦ ନଂତରଦ ଅଧେଷ୍ଟ୍ରେ ଭୁଲେଗିଲ୍ଲି
ଅଵରିକରାଲୀ ନତେଦର୍ଦ୍ଦୁ ବରୀ ଜହଚେ-
ବାଗ୍ନାଦ, ଜଗଳ-ଜଗ୍ନାଟ, ମୁମ୍ବିନ୍ଦୁ-
ମୁନ୍ସାତ୍ରାପଗଳଷ୍ଟେ. ଗାୟକେ ଲାଖୁ ଲାଜିଦିନତେ
ନାଲ୍ଲ ତିଙ୍ଗଳ ନଂତର ଅମ୍ବୁ ଦିନେଇନ
ମୁନେଯଲ୍ଲେ ରିକାଣେ ହୋଦିଦାହୁ ଲୀବ ସୁନ୍ଦିର
ବଳଦିକୁ ମତ୍ତୁ ଅଧନୁ କାବିତ୍ରୀମାଦୁପବନ୍ତେ
ଦିନେଇନ ଅମ୍ବୁଗେ ଚଲନ୍ତିକିତାଲୀ ନେଟେଶିବ
ଅବକାଶ ହୋଇଲୋଛିଦ୍ଦୁ ମତ୍ତୁ ଅଧନୁ ତନୁ
ବାତ୍ରେ ଆପାର, ଫେରୋବୁକାଗଳିଲ୍ଲି ହାକୁତ୍ରିଦ୍ଵାରା
ପ୍ରୋଟେଲାଗଲୁ ମତ୍ତୁ ବିଦିଯିଗଲୁ. ଜରୁତନ
କନ୍ସିନ ଲୈକ ନୋଇ ନୋଇତ୍ରିଦ୍ଵାରା କେଳିବେ
ହୁଦି ହୁଦିଯାଗି କାଲାଦି ଚେଲ୍ଲାଦିପତ୍ର.
ମୁତ୍ତେମ୍ବୁ ବିଶ୍ଵତେରୁ କରୁକୁପଦାଲୀ
କୁଳିଦୁ ବିଦିଦ୍ଧ. ତନୁନ୍ତୁ ତାନୁ ଦେଉଇ,
ଏବକିନ୍ତିଗିରି କାହାଦ ନାତୁକୁଶିନାହିଁ,
ନିରାକରଣେଗିଲେଗାଦିବନତେ ପରିଭାବିମୁକ୍ତିଦ୍ଵାରା...
ଅଂତମୁକ୍ତିଯାଇଦ୍ଦୁ. ହାତୀରୁ ନେନପଗଳିଲ୍ଲି
କେଳିଦୁ ହୋଇଦ୍ଦୁ ଜଯିତ ଫୁକୁନେ ବାନ୍ଦୁବିକ
ଲୋକକ୍ଷେ ବଳଦର୍ଦ୍ଦୁ, ପେଦେ ବନ୍ଦୀ
ଶ୍ରେଷ୍ଠନୋନୋକ୍ତେ ଲାଦ୍ଦେଣଗିଦିନ କାଗୁତ୍ତା,
ଓଡ଼ିତୁତ୍ତା ବନ୍ଦୁ, ସୁନ୍ଦି ବିଟ୍ଟ ରିକିଦାଗେ.

‘ಸಾರ್, ಮಡ್‌ರ್‌ ವೆಪನ್ ಸಿಕ್ಕಿದೇ...’

ಇದೀ ಸೈವನ್ನಲ್ಲಿ ಅಭಾತಪೂರ್ವ
ಸಂಚಲನವಾಗಿತ್ತು. ಐದು ದಿನಗಳಿಂದ ಎಲ್ಲ ರಿಂದೆ,
ನಮ್ಮದಿಯನ್ನ ಕಳಿದ್ದ ಈ ಹೊಲೆ ಪ್ರಕರಣದ
ತನಿಬೆ ತಾಕೆಕ ಅಂತ ಕಾಣಬಾಯಿತ್ತು.

‘సారో, నీవు హేళిదయ జయితన కారన్ను ఇన్నొకందు శారి ఇంచించు మడుకుడ్ది... సిటిఎన్ కేళగిన మృఖులో కేళగి ఇంచిద్ద సారో... అదన్న నావారుగా ముట్టిల్ల సారో... టాబెచ్ కాశి నోచుడ్ది సారో... ప్రోసోమాటిఫ్ మో రిప్రోణిట్లే ఇరువ ఏవరగిల్గి మత్తు ఆ ఆయుధాక్షే ప్రోత్సి మృఖులో ఆగుత్తే సారో’.

జయింతన ములి సత్త హణదంతే
సంపూర్ణవాగి బిళిచెకోండిత్తు.